

ನನ್ನ ವಾಕಿಂಗ್

ನಡಿಗೆ ದಿನಾ ಮಾಡಬೇಕು ಎಂಬ ಹಂಬಲ ನನಗೆ. ಬೆಳಿಗ್ಗೆ 5 ರಿಂದ 6 ಬೆಳಿಗಿನ ನಡಿಗೆ ಅಂತ ತೀಮಾರ್ಚನಿಸಿ, ಬೇಗನೆ ಎದ್ದು ಹೊರಟೇ ಬಿಟ್ಟೆ. ಅದಕ್ಕಾಗಿ ಖರೀದಿಸಿದ ಹೊಸ ಶೂ, ಪ್ಯಾಂಟ್ ಹಿಗೆ ಎಲ್ಲದೆಂದಿಗೆ ಎರಡು—ಮೂರು ದಿನ ವಾಕ್ ಬೇನ್ನಾಗೆ ಇತ್ತು ಅನ್ನಿ. ನಂತರದಲ್ಲಿ ಹತ್ತು ನಿಮಿಷ ನನ್ನ ವಾಕಿಂಗ್ ಸಮಯ ಏರಪೇರಾದ್ಯ ಸಾಕು ನನ್ನ ದಿನಚರಿಯಿಲ್ಲಾ ಅಸ್ವಾಸ್ತ.

★ ವೇದಾವತಿ ಎಂ.

ಒ ಮೌಮೈ ಅನಿಸುತ್ತೇ ನಾನು ಬೆಂದಿ. ಹಾಕಿದಾಗಲ್ಲಾ ಆರೋಗ್ಯ ಕಾರ್ಯಕ್ರಮಗಳು ಬರುತ್ತೇ ಅಥವಾ ನಾನೇ ಈ ಆರೋಗ್ಯ ಕಾರ್ಯಕ್ರಮಗಳನ್ನು ಹೆಚ್ಚು ನೋಡ್ದಿನೇನೋ ಅಂತ. ದಿನಪತ್ತಿಕೆ ವಾರಪತ್ತಿಕೆ ಯಾವುದನ್ನು ತೆಗೆದರೂ ಮೊದಲು ಕಣ್ಣಿಗೆ ಕಾಣಿಸೋದ ಈ ‘ಹೆಲ್ತ್ ಟಿಪ್ಪೋ’ಗಳೇ. ಮೊದಲು ಅಂದುಕೊಂಡಿದ್ದೆ. 40ರ ನಂತರ ವಯಸ್ಥಾಗ್ರಾಹಿದೆ ಅನ್ನುವ ಥೀಲಿಂಗ್ ಶುರುವಾಗಿ ಆರೋಗ್ಯ ಕಾಳಜಿ ಹೆಚ್ಚುತ್ತೇನೋ ಅಂತ. ಅದರಲ್ಲಿ ನಿರಾಫ್ಯಾವಾಗಿ ಮಹಿಳೆಯರಿಗೆ. ಅದರೆ ಈ ಸ್ವಾಳಾಜಿ ಅಂತೇ ಆರೋಗ್ಯದ ಕಾಳಜಿ 30ರ ವಯಸ್ಥಿನ ನಂತರವೇ ಶುರುವಾಗುತ್ತಾ ಅನಿಸ್ತ್ರಾಜದ ಕಣ್ಣೆ.

ಇರಲಿ ವಿವರಿಸುತ್ತೇ ಬರೋಣ, ನಾನು ಮೂವತ್ತು ದಾಟದ ಆರಂಭದಲ್ಲಿ ಸೈಹಿತೆಯರು ಒಂದೆಡೆ ಸೇರಿದ ಸಂದರ್ಭಗಳಲ್ಲಿ ನಮ್ಮ ಹರಟಿಯ ನಡುವೆ ಹೆಚ್ಚಿನ ಚಚೆಗೆ ಆರೋಗ್ಯದ್ದೇ ಅನ್ನಿ. ನಿನು Walk ಹೋಗ್ರೇಯಾ? ನಿನು ಯೋಗನಾ? ನಿನು ಸ್ವಿಮ್‌ಪ್ರೋ ಮಾಡ್ರಿಯಾ? ಹಿಗೆ. ಕೆಲವರು ಇಲ್ಲ ಅಂದರೆ ಕೆಲವರು ‘ಅಯ್ಯೋ ನಾವು ರಸ್ತುಲರ್’ ಅಗಿ ಇವೆಲ್ಲ ಮಾಡ್ರಿವೆಪ್ಪಾ’ ಅಂತ ಪ್ರಾಮಾಣಿಕವಾಗಿ ಅವರ ಕಣ್ಣೆ ಹೇಳುತ್ತಾ ಇದ್ದರೆ, ನನ್ನಂಥ ಒಂದಿಭಿರು ಏನು ಹೇಳಲೂ ತೋಚದೆ ಹ್ಹ್ಹ್ ಹ್ಹ್ ಅನ್ನದೆ ವಿಧಿಯಲ್ಲ. ಗೆಳತಿಯರ್ಲೂರ ಮಾತು—ಕಥ್ ಕೆಳಿ ನಾಳೆಯಂದ ನಾನು ವಾಕ್ ಶುರು ಮಾಡೋದೆ ಅಂತ ಎರಡು ತಿಂಗಳಿಂದ ಮಾತು, ನಿರ್ಧಾರಗಳಲ್ಲೇ ಕಾಲ ಕೆಡಿದ್ದಾಯಿತು. ಸರಿ ಗಟ್ಟಿ ತೀಮಾರ್ಚನ ತೆಗೆದುಕೊಂಡು ವಾಕಿಂಗ್ ಶುರು ಮಾಡಿದೆ ಅನ್ನಿ. ಬೆಳಿಗ್ಗೆ 5 ರಿಂದ 6 ಬೆಳಿಗಿನ ನಡಿಗೆ (Morning Walk) ಅಂತ ತೀಮಾರ್ಚನಿಸಿ, ಬೇಗನೆ ಎದ್ದು ಹೊರಟೇ ಬಿಟ್ಟೆ. ಅದಕ್ಕಾಗಿ ಖರೀದಿಸಿದ ಹೊಸ ಶೂ, ಪ್ಯಾಂಟ್ ಹಿಗೆ ಎಲ್ಲದೆಂದಿಗೆ ಎರಡು—ಮೂರು ದಿನ ವಾಕ್ ಬೇನ್ನಾಗೆ ಇತ್ತು ಅನ್ನಿ. ನಂತರದಲ್ಲಿ ಹತ್ತು ನಿಮಿಷ ನನ್ನ ವಾಕಿಂಗ್ ಸಮಯ ಏರಪೇರಾದ್ಯ ಸಾಕು ನನ್ನ ದಿನಚರಿಯಿಲ್ಲಾ ಅಸ್ವಾಸ್ತ.

ಮಗಳಿನ್ನತ್ತಾಲ್ಲಿ ‘ಅಮ್ಮೆ ನನ್ನ ಯಾಕೆ ಬೇಗೆ ಏಳಿಸಲಿಲ್ಲ. ಬರೆಯೋದು ಇತ್ತು’ ಅಂತ. ಮಗ ಅಂತಾನೆ ‘ಲೇಂಡಾಯ್ನು ಬಾಕ್ ಕೊಡು’ ಪರಿಾಯರು ಹೇಳುತ್ತಾರೆ ‘ಇವತ್ತು ನನ್ನದು ಸ್ಟೇಶನ್ ಮೀಟಿಂಗ್’ ಇತ್ತು. ಬೇಗೆ ಹೋಗಬೇಕು’ ಅಂತ. ಅಂದ ಹಾಗೆ ಮರೆತ್ತಿದ್ದೆ ನನ್ನ ಶಾಲೆಯಲ್ಲಿ ಇವತ್ತಿನ ಕಾರ್ಯಕ್ರಮವೋದ್ದೇ ಸ್ಟೇಶನ್ ತಯಾರಿ ಮಾಡಿಕೊಳ್ಳಬೇಕಿತ್ತು.

ಭೋ ಹಿಗೆ ಒಂದೊಂದು ದಿನ ಒಂದೊಂದು ಅವಶಾರ. ಹಾಗಾಗಿ ನನ್ನ ನಡಿಗೆಯಿಲ್ಲ ಸಮಯ 6 ರಿಂದ 5.45ಕ್ಕೆ, 5.45 ರಿಂದ 5.30ಕ್ಕೆ ಹಿಗೆ ಇಳಿಕೆ ಕುಮಾರ್ಕೆ ಬಂದು ಕುಮೇಣ ಶೂನ್ಯಕ್ಕೆ ಬಂದು ನಿತಿತು. ಶುರು ಮಾಡಿ ಹಿಗೆ ನಿಲ್ಲಿಸಿದೆನಲ್ಲಾ ಅನ್ನೋ ಸಿಟ್ಟು ನನ್ನ ಮೇಲೆ ನನಗೆ. ಮತ್ತೆ ಶುರು ಮಾಡಿ ಭಲ ಬಿಡದ ತ್ವಿಬ್ರಹ್ಮಿಯಂತೆ. ವಾಕಿಂಗ್ ಮಾಡುವಾಗ ಯಾವುದೇ ಚೇನ್ನಾರ್ನಾ, ಯೋಚನೆ ಇರಬಾರದಂತೆ ಅದು ಬೇರೆ ತಲೆಯಲ್ಲಿ ಯಾವುದೇ ಯೋಚನೆಗಳಿಲ್ಲದೆ ಶಾಂತ ಮನಸ್ಸಿನಿಂದ ನಡೆಯಬೇಕು ಅನ್ನುವ ಸಿದ್ಧಾರ್ಥದಲ್ಲಿ ಅರಂಭಿಸಿದೆ. ಅದರೆ ಯೋಚನೆಗಳು ಬಾರದಂತೆ ಹೇಗೆ ತಡೆಯೋದು ಅನ್ನೋರ್ನಾ ಯೋಚನೆಯಾಯ್ದು ಕಣ್ಣೆ. ಹಾಣಿ ಮನಗೆ



ಚತುರ್ಭಿಂಬಿ ಹಳೆಮನಿ

ಹೊಗುತ್ತಿದ್ದಂತೆ ಕುಕ್ಕರ್ ಕುಸಿಸಬೇಕು. ಮಗಳ ಪ್ರಾಜೆಕ್ಟ್ ವರ್ಕ್ ಡಮ್ ಬೆಂದಿ ಮಾಡಿ ಕಳಿಸಬೇಕು. ಸಾಂಬಾರು ಈಗ್ಗೇ ಮಾಡೋದಾ? ಸಂಜೆ ಮಾಡೋದಾ? ಅಯ್ಯೋ ರಾಮ ಈ ರೀತಿ ಯೋಚನೆಗಳು ನನಗೆ ಮಾತ್ರ ಬೋಯೋದಾ? ಎಲ್ಲವಿಗೂ ಬರುತ್ತಾ ಅನ್ನೋದೆ ತೀಳಿತ್ತಿಲ್ಲ. ಇವೆಲ್ಲವನ್ನೂ ಕೊಡಿ ಮನೆಗೆ ಹೋಗಿ ಈ ಯೋಚನೆಗಳಲ್ಲಿ ಒಂದೆಡು ನಿಮಿಷ ಧಾನ ಮಾಡಿದ ಶಾಸ್ತ್ರ ಮುಗಿ ಅಡುಗೆ ಕಾರ್ಯಾನಂ ಹೊಕ್ಕರೆ, ಪರಿಾಯರು ವಾಕ್ ಮುಗಿ ಬಂದು ‘ಕಾಫಿಂ...’ ಅಂತ ಕಣಿ ದಿನಪತ್ತಿಕೆ ಹಿಡಿದು ಶಾಂತವಾಗಿ ಪುಳಿತರ ಈ ಗಂಡು ಜನ್ಮದ ಬಗ್ಗೆ ಹೊಳ್ಳಿ ಕೆಳ್ಳಿಗೆ ಇತ್ತು. ಕಣ್ಣೆ.

ಸರಿ ಈ ಗೊಂದಲಗಳೇ ಬೇಡ. ಸಂಜೆ ವಾಕ್ ಮಾಡೋಣ ಅನಿಸಿತು. ಯಾಕಾಗಬಾರದು ಅನಿಸಿದ್ದೂ ನಿಜ. ಸಂಜೆ ನಡಿಗೆ ಶುರು ಮಾಡೇ ಬಿಟ್ಟೆ. ಕಚೇರಿಯಿಂದ ಬಸ್ಸಿಡಿದು ಮನೆಗೆ ಬಂದು ಸ್ಟೇಶನ್ ಸುಧಾರಿಸಿಕೊಂಡು, ಮುಕ್ಕಳಿಗೆ ತನ್ನಲು ಕೊಟ್ಟಿ ಹೊರಟೇ ಬಿಟ್ಟೆ. ಹಾಣಿ ಇಲ್ಲಾ ನಾಲ್ಕು ದಿನ ಚೆನ್ನಾಗಿ ಇತ್ತು ಅನ್ನಿ. ಅಮ್ಮೆ ಹಿಗೆಗೂ ಸಂಜೆ ಮನೆಲಿ ಇರೋಲ್ಲ ಅನ್ನುವ ಮುಕ್ಕಳು ಆ ಸಮಯದಲ್ಲಿ ದೂರದರ್ಶನಕ್ಕೆ ಸಂಪೂರ್ಣ ಶರ್ಟು. ಪರಿಣಾಮ ಅವರ ಹೋಣ ವರ್ಕ್ ಸಮಯ ಮುಂದಕ್ಕೆ, ಇದರಿಂದ ನನ್ನ ಅಡುಗೆ ಸಮಯ